



Ministry of Health & Family Welfare
Government of India

Certificate for COVID-19 Vaccination

Issued in India by Ministry of Health & Family Welfare, Govt. of India

Certificate ID 95824628561

Beneficiary Details

Beneficiary Name / ಫಲಾನುಭವಿಯ ಹೆಸರು

Venkatesh Nayak

Age / ವಯಸ್ಸು

35

Gender / ಲಿಂಗ

Male

ID Verified / ಐ.ಡಿ. ಗುರುತು

Aadhaar # XXXXXXXX7073

Unique Health ID (UHID)

Beneficiary Reference ID

16278371073040

Vaccination Status / ಲಸಿಕೆ ನೀಡಿಕೆ ಸ್ಥಿತಿ

Fully Vaccinated (2 Doses)

Vaccination Details

Vaccine Name / ಲಸಿಕೆ ಹೆಸರು

COVISHIELD

Vaccine Type / ಯಾವ ರೀತಿಯ ಲಸಿಕೆ

COVID-19 vaccine, non-replicating viral vector

Manufacturer / ತಯಾರಕರು

Serum Institute of India Pvt. Ltd.

Dose Number / ಡೋಸ್ ಸಂಖ್ಯೆ

1/2

2/2

Date of Dose / ಡೋಸ್ ದಿನಾಂಕ

2021-08-02

2021-11-20

Batch Number / ಬ್ಯಾಚ್ ಸಂಖ್ಯೆ

4121Z147

4121MC111

Vaccinated By / ಲಸಿಕೆ ನೀಡಿದವರು

I Irevanaki

Vaccination At / ಲಸಿಕೆ ಹಾಕಿದ ಸ್ಥಳ

HEBALLI-A SC, Dharwad, Karnataka



“ಔಷಧಿ /ಲಸಿಕೆ ಬೇಕು,
ಜೊತೆಗೆ ದೃಢತೆ ಬೇಕು


Together, India will defeat
COVID-19”

- ಪ್ರಧಾನಮಂತ್ರಿ ನರೇಂದ್ರ ಮೋದಿ

In case of any adverse events, kindly contact the nearest Public Health Center/
Healthcare Worker/District Immunization Officer/State Helpline No. 1075

ಯಾವುದೇ ಅಡ್ಡಪರಿಣಾಮ ಉಂಟಾದ ಸಂದರ್ಭದಲ್ಲಿ, ದಯವಿಟ್ಟು ಸಮೀಪದ ಸಾರ್ವಜನಿಕ ಆರೋಗ್ಯ
ಕೇಂದ್ರ/ಆರೋಗ್ಯ ಶುಷ್ಕರಣೆ ಕಾರ್ಯಕರ್ತೆ/ ಜಿಲ್ಲಾ ಲಸಿಕೆ ಅಧಿಕಾರಿ/ರಾಜ್ಯ ಸಹಾಯವಾಣಿ ಸಂ. 1075
ಸಂಪರ್ಕಿಸಿ

COWIN
Winning Over COVID



This certificate can be verified by scanning the QR code at
<http://verify.cowin.gov.in>